



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ-೬-ಸಿ Part -VI- C	ಕಲಬುರಗಿ, ಶುಕ್ರವಾರ, ೧೯, ಜುಲೈ, ೨೦೨೪(ಆಷಾಢ, ೨೮, ಶಕವರ್ಷ, ೧೯೪೬) KALABURAGI, FRIDAY, 19, JULY, 2024(ASHADHA, 28, SHAKAVARSHA, 1946)	ಸಂ.೦೧ No. 01
-------------------------	---	-----------------



## ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಚುನಾವಣಾಧಿಕಾರಿಗಳ ಕಾರ್ಯಾಲಯ, ಬಳ್ಳಾರಿ ಜಿಲ್ಲೆ, ಬಳ್ಳಾರಿ-583101

OFFICE OF THE DEPUTY COMMISSIONER AND DISTRICT ELECTION OFFICER, BELLARY DISTRICT, BELLARY-583101

Telephone : 08392-230000.

Email:dcbellary@gmail.com

ಸಂ:ಕಂ:ಚುನಾವಣೆ: 18 :2020-21

ದಿನಾಂಕ: 19 -7-2024

## ಅಧಿಸೂಚನೆ

ಈ ಕಾರ್ಯಾಲಯದ ಪತ್ರ ದಿನಾಂಕ:03-10-2020ರಲ್ಲಿ ವಕ್ರಾಣಿ ಕ್ಯಾಂಪಿನ(ಮುಲ್ಲಂಗಿ ಬಸವ ರಾಜಪ್ಪ ನಗರ) ಮತದಾರರು 93 ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇರುತ್ತಾರೆ ಹಾಗೂ ಯಾವುದೇ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಇದುವರೆಗೂ ವಕ್ರಾಣಿ ಕ್ಯಾಂಪ್ ಅನ್ನು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡಿಸಿಕೊಳ್ಳದೇ ಇರುವುದರಿಂದ ವಕ್ರಾಣಿ ಕ್ಯಾಂಪಿನ ಸಾರ್ವಜನಿಕರು ಎಲ್ಲಾ ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿರುವುದರಿಂದ ವಕ್ರಾಣಿ ಕ್ಯಾಂಪಿನಿಂದ 1-ಕೊಳಗಲ್ಲು ಗ್ರಾಮ ಪಂಚಾಯತಿಯು 10-12 ಕಿ.ಮೀ ಇದ್ದು ಸಂಚಾರ ವ್ಯವಸ್ಥೆ ಇರುವುದರಿಂದ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವಕ್ರಾಣಿ ಕ್ಯಾಂಪ್ ಅನ್ನು ಬಳ್ಳಾರಿ ತಾಲ್ಲೂಕಿನ ಪಕ್ಕದ ಗ್ರಾಮ ಪಂಚಾಯತಿಯಾದ 1-ಕೊಳಗಲ್ಲು ಗ್ರಾಮ ಪಂಚಾಯತಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 4(2)(ಎ) ರ ಪ್ರಕಾರ ಸೇರ್ಪಡೆ ಮಾಡಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು(ಪಂ.ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಇವರ ಪತ್ರ ಸಂಖ್ಯೆ. ಕೆಪಿಆರ್‌ಸಿ-ಡಿಡಿ4.70.2020 ದಿನಾಂಕ:20-3-2021ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4(2)(ಎ)ರನ್ವಯ ವಕ್ರಾಣಿ ಕ್ಯಾಂಪನ್ನು 1-ಕೊಳಗಲ್ಲು ಗ್ರಾಮ ಪಂಚಾಯತಿಗೆ ಸೇರ್ಪಡೆ ಮಾಡಲು ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಅನುಮತಿಸಿರುವುದಾಗಿ ನಿರ್ದೇಶಿಸಿರುತ್ತಾರೆ.

ಆದ್ದರಿಂದ ಸರ್ಕಾರದ ಪತ್ರ ಸಂಖ್ಯೆ. ಕೆಪಿಆರ್‌ಸಿ-ಡಿಡಿ4.70.2020 ದಿ:20-3-2021ರಲ್ಲಿನ ನಿರ್ದೇಶನದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4(2)(ಎ)ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಬಳ್ಳಾರಿ ಗ್ರಾಮದ ವಕ್ರಾಣಿ ಕ್ಯಾಂಪ್(ಮುಲ್ಲಂಗಿ ಬಸವ ರಾಜಪ್ಪ ನಗರ) ಪ್ರದೇಶವನ್ನು 1-ಕೊಳಗಲ್ಲು ಗ್ರಾಮ ಪಂಚಾಯತಿಗೆ ಸೇರ್ಪಡೆ ಮಾಡಿ ಅಂತಿಮ ಅಧಿಸೂಚನೆಯನ್ನು ದಿನಾಂಕ:11-8-2021ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಹಾಗೂ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಅಂದರೆ ಕೊನೆಯ ದಿನಾಂಕ:10-09-2021ರೊಳಗೆ ಸರ್ಕಾರಿ ರಜೆ ದಿನಗಳನ್ನು ಹೊರತು ಪಡಿಸಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, 2ನೇ ಮಹಡಿ, ಮಿನಿ ವಿಧಾನಸೌಧ, ಕಲಬುರಗಿ 585102 ಇವರಿಗೆ ಮೇಲ್ಮನವಿ ಸಲ್ಲಿಸಬಹುದೆಂದು ಈ ಮೂಲಕ ತಿಳಿಸಲಾಗಿತ್ತು.

ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರ ಪತ್ರ ಸಂಖ್ಯೆ.ಕಂ.ಪ್ರಾಆಕ.ಜಿಪಂ.33.2023-24 ದಿನಾಂಕ:30-06-2024(ಸ್ವೀಕೃತಿ 10-7-2024)ರಲ್ಲಿ ಸದ್ರಿ ಗ್ರಾಮ ಪಂಚಾಯತಿ ಕುರಿತು ಯಾವುದೇ ಮೇಲ್ಮನವಿ ಅರ್ಜಿಗಳು ಸ್ವೀಕೃತಿಯಾಗಿರುವುದಿಲ್ಲವೆಂದು ಹಾಗೂ ಯಾವುದೇ ಆದೇಶ ಅಥವಾ ಅಧಿಸೂಚನೆ ಹೊರಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲವೆಂದು ತಿಳಿಸಿರುತ್ತಾರೆ.

ಆದ್ದರಿಂದ ಸರ್ಕಾರದ ಪತ್ರ ಸಂಖ್ಯೆ. ಕೆಪಿಆರ್‌ಸಿ-ಡಿಡಿ4.70.2020 ದಿ:20-3-2021ರಲ್ಲಿನ ನಿರ್ದೇಶನದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4(2)(ಎ)ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಭಾ.ಆ.ಸೇ ಜಿಲ್ಲಾಧಿಕಾರಿಗಳು ಬಳ್ಳಾರಿ ಆದ ನಾನು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಈ ಕೆಳಕಂಡ ಕೋಷ್ಟಕದ 4ನೇ ಅಂಕಣದಲ್ಲಿ ನಿರ್ದಿಷ್ಟ ಪಡಿಸಿರುವ ಗ್ರಾಮಗಳನ್ನು 2ನೇ ಅಂಕಣದ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳೆಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕೋಷ್ಟಕ			
ವಿ.ಸೂ:-* ಮೂಲ ಪಂಚಾಯತಿಯಲ್ಲಿ ಉಳಿಯುವ ಗ್ರಾಮಗಳು		↑ ಗ್ರಾಮ ವರ್ಗ ಆಗಿದೆ	↓ ಗ್ರಾಮ ಬಂದು ಸೇರಿದೆ
ಜಿಲ್ಲೆ: ಬಳ್ಳಾರಿ			ತಾಲ್ಲೂಕು:ಬಳ್ಳಾರಿ
ಕ್ರ.ಸಂ	ಗ್ರಾಮ ಪಂಚಾಯತಿಯ ಹೆಸರು	ಗ್ರಾಮ ಪಂಚಾಯತಿಯ ಕೇಂದ್ರಸ್ಥಾನ	ಅಂತಿಮವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳ ವಿವರ
1	2	3	4
1	1-ಕೊಳಗಲ್ಲು	1-ಕೊಳಗಲ್ಲು	* ಕೊಳಗಲ್ಲು ↓ ವಕ್ರಾಣಿ ಕ್ಯಾಂಪ್

ಜಿಲ್ಲಾಧಿಕಾರಿಗಳು  
ಹಾಗೂ ಜಿಲ್ಲಾಚುನಾವಣಾಧಿಕಾರಿಗಳು  
ಬಳ್ಳಾರಿ.